



0404/0805

Fourth Semester 3 Yr. LL.B./VIII Semester 5 Yr. B.A.LL.B./B.B.A.LL.B.

Examination, December 2016

Opt. – II : BANKING LAW

Duration : 3 Hours

Max. Marks : 100

Instructions : 1. Answer Q. No. 9 and any five of the remaining questions.

2. Q. No. 9 carries 20 marks and the remaining questions carry 16 marks each.

3. Answers should be written **either** in English or Kannada **completely**.

Q. No. 1. Discuss the various types of Banks along with their functions. Marks : 16
ವಿವಿಧ ಪ್ರಕಾರಗಳ ಬ್ಯಾಂಕುಗಳನ್ನು ಅವುಗಳ ಕಾರ್ಯಗಳೊಂದಿಗೆ ವಿವರಿಸಿ.

Q. No. 2. Discuss the powers of Reserve Bank of India under Banking Regulation Act, 1949. Marks : 16
ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949 ರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರಗಳನ್ನು ಚರ್ಚಿಸಿ.

Q. No. 3. Explain the precautions to be taken by a Banker while lending against goods. Marks : 16
ಬ್ಯಾಂಕಿನವರು ಸರಕುಗಳ ಆಧಾರದ ಮೇಲೆ ಸಾಲ ಕೊಡುವಾಗ ಯಾವ ರೀತಿಯ ಮುಂಜಾಗರೂಕತಾ ಕ್ರಮ ತೆಗೆದುಕೊಳ್ಳಬೇಕೆಂಬುದನ್ನು ವಿವರಿಸಿ.

Q. No. 4. Define cheque. Explain the different kinds of crossing of a cheque along with their effects. Marks : 16
ಚೆಕ್‌ನ್ನು ವ್ಯಾಖ್ಯಾನಿಸಿ. ವಿವಿಧ ರೀತಿಯ ರೇಖಿತ (ಅಡ್ಡಗೆರೆ) ಚೆಕ್‌ುಗಳನ್ನು ಅವುಗಳ ಪರಿಣಾಮಗಳೊಂದಿಗೆ ವಿವರಿಸಿ.

Q. No. 5. "Banker's duty of secrecy is not absolute". Explain when the disclosure of account is justified. Marks : 16
"ಬ್ಯಾಂಕರ್‌ನ ರಹಸ್ಯ ಪಾಲನಾ ಕರ್ತವ್ಯ ನಿರುಪಾದಿಕವಾದುದಲ್ಲ". ಯಾವ ಸಂದರ್ಭಗಳಲ್ಲಿ ಖಾತೆಯನ್ನು ಬಹಿರಂಗ ಪಡಿಸುವಿಕೆ ಕ್ರಮಬದ್ಧವಾಗಿರುತ್ತದೆ ಎಂಬುದನ್ನು ವಿವರಿಸಿ.

P.T.O.



Q. No. 6. What precautions should a Banker take in opening a new account in the name of a minor and a married woman ?

Marks : 16

ಅಪ್ರಾಪ್ತ ವಯಸ್ಸು ಮತ್ತು ವಿವಾಹಿತ ಮಹಿಳೆ ಇವರುಗಳು ಬ್ಯಾಂಕಿನಲ್ಲಿ ಹೊಸಖಾತೆ ತೆರೆಯುವ ಸಮಯದಲ್ಲಿ ಬ್ಯಾಂಕರನು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಾವುವು ?

Q. No. 7. What are the ancillary services of a Bank ?

Marks : 16

ಬ್ಯಾಂಕಿನ ಪೂರಕ ಸೇವೆಗಳು ಯಾವುವು ?

Q. No. 8. Write short note on **any two** of the following :

Marks : 2×8=16

ಯಾವುದಾದರೂ ಎರಡಕ್ಕೆ ಟಿಪ್ಪಣಿ ಬರೆಯಿರಿ:

(a) Pass Book

ಪಾಸ್ ಬುಕ್

(b) E-Banking

ವಿದ್ಯುನ್ಮಾನ ಬ್ಯಾಂಕಿಂಗ್

(c) Customer of a Bank.

ಬ್ಯಾಂಕಿನ ಗ್ರಾಹಕ.

Q. No. 9. Solve **any two** of the following :

Marks : 2×10=20

ಬೇಕಾದ ಎರಡು ಸಮಸ್ಯೆಗಳಿಗೆ ಉತ್ತರಿಸಿ:

(a) R has executed the instrument in favour of Mr. X as follows :

"Mr. X I O U Rs. 1,00,000". Is it a valid Promissory Note ?
Give reasons.

ಆರ್‌ನು ಶ್ರೀಯುತ ಎಕ್ಸ್‌ನ ಪರವಾಗಿ ಈ ಕೆಳಗಿನಂತೆ ಲಿಖಿತ ಪತ್ರ ಬರೆದಿರುತ್ತಾನೆ.

" ಶ್ರೀಯುತ ಎಕ್ಸ್‌ ರವರೇ I O U (ನಾನು ನಿಮಗೆ ರೂ. 1,00,000 ಗಳಿಗೆ ಋಣಿಯಾಗಿದ್ದೇನೆ)." ಈ ವಾಗ್ದಾನ ಪತ್ರ ಉರ್ಜಿತವೇ? ಕಾರಣಗಳನ್ನು ತಿಳಿಸಿ.



(b) A and B opened a savings Bank account payable jointly.

B informs the Banker that A is dead and produces a death certificate in this regard and also demands for payment of balance amount. But the Banker refuses to pay. Can B file a suit against Banker ? Will it make any difference, if the account is opened in the style of 'either' or 'survivor' ?

ಅ ಮತ್ತು ಬ ಇಬ್ಬರೂ ಕೂಡಿ ಒಂದು ಉಳಿತಾಯ ಖಾತೆಯನ್ನು ಜಂಟಿಯಾಗಿ ಪಾವತಿಸುವಂತೆ ತೆರೆದಿರುತ್ತಾರೆ. ಬ ನು ಬ್ಯಾಂಕರ್‌ನಿಗೆ ಅ ಮೃತನಾಗಿರುವನೆಂದು ತಿಳಿಸಿ ಸಮರ್ಥನೆಗೆ ಮರಣ ಪತ್ರ ನೀಡಿ ಬಾಕಿ ಹಣವನ್ನು ನೀಡುವಂತೆ ಕೇಳಿದನು. ಆದರೆ ಬ್ಯಾಂಕರ್ ಹಣ ನೀಡಲು ನಿರಾಕರಿಸುತ್ತಾನೆ.

ಬ ನು ಬ್ಯಾಂಕರ್‌ನ ವಿರುದ್ಧ ದಾವೆ ಸಲ್ಲಿಸಬಹುದೇ? ಒಂದು ವೇಳೆ ಖಾತೆಯನ್ನು 'ಈರ್ವರಿಗೆ' ಅಥವಾ 'ಬದುಕುಳಿದವರಿಗೆ' ಎಂಬ ರೀತಿಯಲ್ಲಿ ತೆರೆದಿದ್ದಲ್ಲಿ ಯಾವುದಾದರೂ ವ್ಯತ್ಯಾಸವಾಗುವುದೇ ?

(c) Examine the legal position of the banker in the following cases :

- i) B deposits gold ornaments worth Rs.50,000 with the Banker for safe custody.
- ii) D deposits Rs.40,000 with the Banker to be held for two years as a fixed deposit.

ಈ ಕೆಳಗಿನ ಪ್ರಕರಣಗಳಲ್ಲಿ ಬ್ಯಾಂಕರ್‌ನ ಕಾನೂನಾತ್ಮಕ ಸ್ಥಾನವನ್ನು ಪರಿಶೀಲಿಸಿ:

- i) ಬ ನು 50,000 ರೂ. ಗಳ ಮೌಲ್ಯದ ಬಂಗಾರದ ಆಭರಣಗಳನ್ನು ಬ್ಯಾಂಕಿನ ಸೇಫ್ ಲಾಕರ್‌ಗಳಲ್ಲಿ ಇಟ್ಟಿರುತ್ತಾನೆ.
- ii) ಡ ನು 40,000 ರೂ. ಗಳನ್ನು ಬ್ಯಾಂಕಿನಲ್ಲಿ ಎರಡು ವರ್ಷಗಳ ಅವಧಿಗಾಗಿ ಠೇವಣಿಯಾಗಿ ಇಟ್ಟಿರುತ್ತಾನೆ.